



ಆರೋಗ್ಯ

ಹಾಲಿನಿಂದ ಕ್ಷಯ ಇರಲು ಎಚ್ಚರಜ್

ವೀಕ್ಕಿಯ ಆರೋಗ್ಯವನ್ನು ಕಸಿದುಕೊಂಡು ವೀಕ್ಕಿಂಡಿಕ್ಕಿಪ್ಪೆ ಮಾಡುವ ರೋಗಗಳಲ್ಲಿ ಕ್ಷಯವೂ ಒಂದು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತಿಳಿಕೆನ ಅಧ್ಯಯನದ ಪ್ರಕಾರ ಕ್ಷಯ ರೋಗ ಮನುಷ್ಯರಿಗೆ ಹಸುವಿನ ಹಾಲಿನಿಂದ ಹರಡುತ್ತದೆ.

ಈ ರಿಲಿ ಹರಡುವ ಕ್ಷಯದಲ್ಲಿ ಭಾರತ ವಿಶ್ವದಲ್ಲೇ ಮುಂಚೊಣಿಯಲ್ಲಿದೆ ಎಂಬುದು ಆತಂಕದ ವಿಚಾರ.

ಮಾರ್ಚ್ 24 ವಿಶ್ವ ಕ್ಷಯ ದಿನ (world tuberculosis day). ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರಸ್ತುತ ಜನರ ಹತ್ತು ಪ್ರಮುಖ ಸೋಂಕು ರೋಗಗಳಲ್ಲಿ ಒಂದು ಕ್ಷಯ. ವಿಶ್ವ ಆರೋಗ್ಯ ಸಂಸ್ಥೆಯ 2019ರ ವರದಿಯ ಪ್ರಕಾರ ಕ್ಷಯ ರೋಗದಿಂದಾಗಿ ವಿಶ್ವದಾದೃಂತ 1.4 ದಶಲಕ್ಷ ಮಂದಿಯ ಸಾವಾಗಿದೆ. ಹತ್ತು ದಶಲಕ್ಷ ಮಂದಿ ಕ್ಷಯ ರೋಗಿಗಳಿದ್ದಾರೆ. ಅದರಲ್ಲಿ 5.6 ದಶಲಕ್ಷ ಮಂದಿ ಪುರುಷರು. 3.2 ದಶಲಕ್ಷ ಮಂದಿ ಮಹಿಳೆಯರು. 1.2 ದಶಲಕ್ಷ ಮಂದಿ ಮಹಿಳೆ.

ಕ್ಷಯ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಎಲ್ಲಾ ವಯಸ್ಸಿನವರನ್ನು ಕಾಡುತ್ತಿದೆ. ಅದರಲ್ಲೂ 30 ರಾಷ್ಟ್ರಗಳಲ್ಲಿ ಕ್ಷಯ ಹೆಚ್ಚು ಸುಧಿ ಮಾಡುತ್ತಿದೆ. ೩೧. ೮೭ ಪ್ರಕರಣಗಳು ಅಲ್ಲಿಯೇ ಆ ರೋಗ ಪ್ರಕರಣಗಳಲ್ಲಿ ಏರಡನೆ ಮಾರಪನ್ನು ರೋಗ ಪ್ರಕರಣಗಳ ಏಂಟು ರಾಷ್ಟ್ರಗಳಲ್ಲಿಯೇ ಆ ಏಂಟು ರಾಷ್ಟ್ರಗಳಲ್ಲಿ ಪ್ರಥಮ ಸ್ಥಾನದಲ್ಲಿ ಭಾರತ. ನಂತರ ಇಂಡೋಚೈನಾ, ಚೀನಾ, ಫಿಲಿಪ್ಪಿನ್ಸ್, ಪಾಕಿಸ್ತಾನ, ಸ್ವೇಚ್ಚಿಯಾ, ಬಾಂಗಳೂರೆ, ದಕ್ಷಿಣ ಆಫ್ರಿಕಾ.

ನಮ್ಮ ದೇಶದಲ್ಲಿ 2017 ವರದಿಯ ಪ್ರಕಾರ 21.8 ದಶಲಕ್ಷ ಕ್ಷಯ ಸೋಂಕೆತ ಹಸುಗಳಿವೆ! ವಿಶ್ವ ಆರೋಗ್ಯ ಸಂಸ್ಥೆಯ 2019ರ ವರದಿಯ ಪ್ರಕಾರ (ಅರು ರಾಷ್ಟ್ರಗಳು ಉದ್ದಿಷ್ಟಿಸುವ ಮಾಹಿತಿಯ ಮೇರೆಗೆ) ಸುಮಾರು ಒಂದು ಲಕ್ಷ ನಲವತ್ತು

ಸಾವಿರ ಮಂದಿ ದನ ಕ್ಷಯ (ಹಸುಗಳಿಂದ ಮನುಷ್ಯರಿಗೆ ಬರುವ ಕ್ಷಯ) ರೋಗಿಗಳಿದ್ದಾರೆ. ದನ ಕ್ಷಯ ರೋಗದಿಂದ ಹನೆನ್ನಿಂದು ಸಾವಿರ ನಾನೂರು ಮಂದಿ ದನ ಕ್ಷಯ ರೋಗದಿಂದ ಮೃತಪಟ್ಟಿದ್ದಾರೆ.

ಬೊಗ್ಗಿನರು ಪಶುಪ್ರದೇಶೀಯ ಕಾಲೇಜಿನಲ್ಲೂ ದನ ಕ್ಷಯದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಡೇರಿ ಫಾರ್ಮ್ಸ್ ಒಂದರ ಡೇರಿ ಹಸುಗಳ ಹಾಲಿನಲ್ಲಿ ಪದೇ ಪದೇ ದನ ಕ್ಷಯ ರೋಗಾನು ಹಾಗೂ ಮನುಷ್ಯ ಕ್ಷಯ ರೋಗಾನುಗಳನ್ನು ಪತ್ತೆ ಮಾಡಿದ್ದಾರೆ. ಹಸು ಮತ್ತಿತರ ಹೈನು ಪ್ರಾಣಿಗಳನ್ನು ಓಸಿ ಕಾಯಿಲೆಯಿಂದ ಕಾಪಾಡುವ ಜಾಬ್ಬಾರಿ ಪಶುಪ್ರದೇಶ ಮೇಲಿದೆ. ಹಾಗೆಯೇ ಈ ಪಶುಜನ್ಯ ಕಾಯಿಲೆಯಿಂದ ಸಾವಜನಿಕರನ್ನು ಮತ್ತು ಮಾಡುವ ಹೊರ್ಗಾರಿಕೆಯೂ, ಸಮಾಲೂ ಅವರು ಸ್ವೀಕರಿಸಬೇಕಾಗಿದೆ.

ಕ್ಷಯ ರೋಗವನ್ನು 2030ರ ವೇಳೆಗೆ ವಿಶ್ವದಿಂದಲೇ ಅಂತ್ಯಗೊಳಿಸುವ ಗಮ್ಮ ಗುರಿ ವಿಶ್ವ ಸಂಸ್ಥೆಗೆ! ಕ್ಷಯ ರೋಗ ಮನುಷ್ಯರಿಗೆ ಸೀಮಿತವಲ್ಲ.

ಪ್ರಾಣಿಗೆ ಸೋಂಕು ಕೂಡಾ! ಮನುಷ್ಯ ಒಂದು ವರ್ಗಕ್ಕೆ ಸೇರಿದವ. ಆದರೆ ಪ್ರಾಣಿಗಳಲ್ಲಿ ಅದೆನ್ನೊಂದು ವರ್ಗಗಳಿವೆ! ೨೦ ದೊ ೦ ದ ರ ಲ್ಲಾ ಎ ಮೊ ಹೀ ದು ಬಗೆಯ ಪ್ರಾಣಿಗಳಿವೆ! ಸಾ ಕು ಪಾರ್ಣವೆ ಗ ಇಂ ವ ನ್ಯಾಪಾರ್ಣವೆ ಗ ಇಂ, ಪಸ್ತಿಗಳೂ! ಪ್ರಾಣಿಗಳಲ್ಲಿ ಕ್ಷಯ ರೋಗ ನಿರ್ಮಾಲನೆ

ಈಗ ಕ್ಷಯರೋಗ ಮಾರಣಾಂತರಿಕವಲ್ಲಿದ್ದರೂ ಕಾಯಿಲೆ ಒಂದರೆ ವ್ಯಕ್ತಿಯನ್ನು ಹೈರಾಣಾಗಿಸುತ್ತದೆ. ಶಾಸಕೋಶಕ್ಕೆ ಕ್ಷಯ ತೆಗುಲಿದರೆ ನಿರಂತರ ಕೆಮ್ಮೆ ಉಸಿರಾಟದ ತೊಂದರೆ ಬಾಧಿಸುತ್ತದೆ. ಕ್ಷಯರೋಗ ನಾವು ಕುಡಿಯುವ ಹಸಿ ಹಾಲಿನಿಂದಲೂ ಹರಡುತ್ತದೆ ಎಂಬುದು ಆತಂಕದ ವಿಚಾರ. ಮಾರ್ಚ್ 24ರಂದು ವಿಶ್ವ ಕ್ಷಯರೋಗ ದಿನ.

■ ಡಾ.ಎಂ. ಸತ್ಯನಾರಾಯಣ ರಾವ್

